



10 October 2023

The Manager, Listing  
BSE Limited  
Phiroze Jeejeebhoy Towers,  
Dalal Street,  
Mumbai - 400 001

The Manager, Listing  
National Stock Exchange of India Ltd  
Exchange Plaza, Plot No. c/1,  
G-Block, Bandra-Kurla Complex,  
Mumbai – 400 051

Dear Sirs,

**Sub: Advertisement regarding issue of duplicate share certificate(s)**

Further to our letter dated 9 October 2023, we enclose herewith the copy of newspaper advertisement regarding the publication of advertisement for issue of duplicate share certificate(s) published today in the Business Standard and Samyuktha Karnataka (Kannada newspaper).

We request you to kindly take the above on record as per the provisions of the SEBI (Listing Obligations and Disclosure Requirements) Regulations, 2015.

Thanking you,

Yours faithfully,

For Mphasis Limited

NARAYAN Digitally signed by  
SUBRAMA NARAYAN  
NIAN SUBRAMANIAN  
Date: 2023.10.10  
20:12:58 +05'30'



Subramanian Narayan  
Senior Vice President and Company Secretary

Encl: As above


DS  
SN

DS  
PK

# 5 states go to polls from Nov 7-30, results on ec 3

## CEC talks about flurry of freebies that state govts announce just before polls

### WOMEN VOTERS HOLD THE KEY



Chief Election Commissioner **Rajiv Kumar**

ARCHIS MOHAN  
New Delhi, 9 October

The Assembly elections in three key Hindi heartland states of Chhattisgarh, Rajasthan, and Madhya Pradesh, along with Telangana and Mizoram, will be held from November 7 to November 30, and counting of votes is scheduled for December 3, the Election Commission (EC) announced on Monday.

While Mizoram will go to polls on November 7, Chhattisgarh will vote in two phases on November 7 and 17, MP on November 17, Rajasthan on November 23, and Telangana on November 30. The EC said 161.4 million electors, a sixth of the total, will exercise their right to vote in the final round of Assembly polls before the 2024 Lok Sabha elections.

The results of these elections are thought to indicate the national mood, especially of the heartland states, before the Lok Sabha polls next year. While the Congress runs governments in Rajasthan and Chhattisgarh, the Bharatiya Janata Party (BJP) is in power in MP, the Bharat Rashtra Samithi in Telangana, and the Mizo National Front, an ally of the BJP in the National Democratic Alliance (NDA), in Mizoram. This will also be the first round of polls after 26 parties formed the Indian National Developmental Inclusive All-

ance (INDIA) bloc. However, its constituents, such as the Aam Aadmi Party and Samajwadi Party, have decided to field candidates against all Congress in the Hindi heartland states.

Announcing the poll schedule, Chief Election Commissioner (CEC) Rajiv Kumar benched the flurry of freebies that state governments announce barely a month or a fortnight before the polls. "There is undoubtedly a tangle of populism in these announcements," Kumar said, adding how it becomes difficult to either implement or stop such schemes for the winner of the elections, which is why people had a right to know how these freebies will be implemented.

"There's some announcement in one state and some other announcement in others. I don't know why it is not remembered for five years, and all the announcements are made in the last month or 15 days. Anyway, that is the domain of the state governments," the CEC said, adding that the issue was sub-judice and the poll panel would act as soon as there was more clarity.

Kumar said that the EC last year formulated a pro-forma for parties and states to explain how and when the promises made by them in their poll manifestos would be implemented. The proforma

stated that while parties were free to announce what they would do if they formed the government, voters had a right to know how and how much of their promises would be implemented and the deadline, the CEC said.

The EC sought to know from parties the ramifications of their promises on the debt-to-gross domestic product ratio of the state, the amount of debt they would seek, interest payments to total revenue received, and whether they would breach the Fiscal Responsibility and Budget Management targets. The governments were also asked whether they would cut allocations to some schemes to facilitate rolling out of the promised schemes and whether there will be an extra tax burden on the people. "The intention behind it was to bring everything into the public domain."

Last year, the EC's move came amid the freebies versus welfare measures debate, which Prime Minister Narendra Modi dubbed "revdi culture."

Kumar said the EC had come up with a technology-based mechanism, the Election Seizure Management System, to keep a record of the seizures, which will be put to use for the first time in these polls.

The CEC said seizures have increased significantly. In 2018,

agencies in Karnataka seized ₹85 crore worth of cash, drugs, etc., which increased to ₹884 crore in the 2023 Assembly polls. In Tripura, such seizures rose from ₹179 crore to ₹45 crore between the two Assembly polls in 2018 and 2023, while it increased from ₹27 crore to ₹800 crore in Gujarat, from ₹1.1 crore to ₹74 crore in Meghalaya and ₹9 crore to ₹59 crore in Himachal Pradesh.

On the likelihood of Assembly polls in Jammu and Kashmir, the CEC said elections would be held at the "right time" keeping in mind the security situation there.

This year, the EC has shrunk the gap between the date of announcement of the election schedule, the dates of polling, and counting of votes.

In 2018, the panel had announced the schedule on October 6 with the counting on December 11. In 2018, Chhattisgarh voted in two-phases on November 12 and 20, while this year it is slated for November 7 and 17. Rajasthan went to polls on December 7, while this year its polling is on November 23. Five years back, Telangana went to the polls on December 7 and will vote this year on November 30, MP went on November 28 in 2018, and will vote on November 17 this year. The most interesting is Mizoram's case, which in 2018 voted on November 28, but will vote on November 7, and await results for nearly four weeks.

# BJP fields more LS MPs in Rajasthan and Chhattisgarh

ARCHIS MOHAN  
New Delhi, 9 October

The Bharatiya Janata Party (BJP) on Monday announced it would field six of its sitting Lok Sabha Members of Parliament (MPs) from Rajasthan in its previous list from the state. It will also field three Chhattisgarh LS MPs in the central Indian state.

In Rajasthan, the party announced six sitting Lok Sabha MPs, including Kirori Lal Meena, who also contest from an Assembly seat. In September, the BJP's second list for Madhya Pradesh Assembly polls consisted of seven Lok Sabha MPs from the state, including three Union ministers. In Rajasthan, where it has 24 MPs, and Madhya Pradesh, with 28 MPs, the BJP has now fielded at least a fourth of its sitting LS MPs.

In Chhattisgarh, it has fielded four of its nine MPs—three in the latest list, including Union Minister of State Renuka Singh, and its Dhar MP Vijay Baghel in its previous list from the state. Vijay Baghel will contest against Chief Minister Bhupesh Baghel from the Patan seat. The BJP has fielded 18 MPs, including four Union ministers, so far in the three Hindi heartland states. Most will contest seats that the BJP lost five years back.

The BJP released its first list of 41 candidates for Rajasthan, which has 200 seats. It listed six of its 24 LS MPs in



Madhya Pradesh Chief Minister Shriwasth Chouhan will contest from his sitting seat of Budhni.



The BJP has fielded former Chhattisgarh chief minister Raman Singh from his sitting Rajnandgaon seat.

Rajasthan, and one RS MP who will contest the Assembly polls, including Rajsaundhvi Dya Kumari from Jaipur's Vidyaadhar Nagar and Jaipur Rural MP Rajyavardhan Singh Rathore from Jaipur's Jhotwara.

The Vidyaadhar Nagar seat is held by BJP MLA Narpat Singh Rajvi, a five-time MLA and former vice president of the party. In Chhattisgarh, it has fielded four of its nine MPs—three in the latest list, including Union Minister of State Renuka Singh, and its Dhar MP Vijay Baghel in its previous list from the state. Vijay Baghel will contest against Chief Minister Bhupesh Baghel from the Patan seat. The BJP has fielded 18 MPs, including four Union ministers, so far in the three Hindi heartland states. Most will contest seats that the BJP lost five years back.

The BJP released its first list of 41 candidates for Rajasthan, which has 200 seats. It listed six of its 24 LS MPs in

from his sitting Rajnandgaon seat. Three MPs, including state union chief Arun Sax, Renuka Singh and Gomat Sai, and two retired Indian Administrative Service officers, figured in the list. With the second list, the BJP has announced 85 candidates in the 90-member legislature. In the list, the BJP has fielded 11 sitting legislators and 13 who lost in the 2018 polls. In 2018, the BJP could win only 15 seats.

The BJP has fielded Chhattisgarh film star Anuj Sharma, who recently joined the party, from Dharasiwa in Raipur. Ishwar Sahu, whose son was killed in a communal clash in April in Bemetara, also featured in the list. The party has fielded from Chandrapur Sanyogita Singh Jodev, wife of former MLA late Yuddhvir Singh Jodev, son of BJP stalwart Dilip Singh Jodev. Another son of Dilip Singh Jodev, Pabul Pratap Singh Jodev, has been fielded from Kota.

# Congress panel backs nationwide caste census

The Congress on Monday urged the Centre for a nationwide caste census, asserting it would be a "big, powerful step" towards emancipation of the poor, Dalits, and Other Backward Classes (OBCs), and Rahul Gandhi saying the party would force the BJP to do this or else should "get out" of the way for it to carry out the exercise.

A resolution adopted by the Congress Working Committee (CWC) promised that a government led by it would conduct a nationwide caste census and implement 33 per cent reservation for women in the Lok Sabha and state legislative assemblies at the earliest, including adequate representation for women belonging to the OBC community.

Rahul Gandhi called the CWC decision "historic," and said a caste census is the X-ray of India.

Admitting that it was a mistake on the part of the Congress not to conduct a caste census when it was in power, he said: "We will accomplish what we could not achieve earlier. There is a need for this X-ray if we have to bring a new paradigm for development, where everyone gets justice."

Party chief Mallikarjun Kharge also raised the demand for conducting a nationwide caste census to ensure social justice and rights to SCs, STs and OBCs in accordance with their population, while noting that the BJP is silent on this.

### TATA POWER

(Corporate Contracts Department)  
The Tata Power Company Limited, Smart Contract and Procurement Excellence, 2nd Floor, Sahar Road, Sector 16, Gurgaon, Haryana (India).  
Mumbai 400 059, Maharashtra, India. (Board Line: 022-67173817)  
CIN: L28920MH1998PLC000505

#### NOTICE INVITING TENDERS (NIT)

The Tata Power Company Limited invites tenders from eligible vendors for the following package (Two Part Bidding):

- Corrigendum (Due to additional Scope of work)**
  - Design, engineering, manufacturing, factory testing, delivery to site, laying, services for installation and commissioning of 230 KV 1-CORE 120050mm Copper XLPE cable & associated accessories for new 02 nos. of 123MVA Power Transformers at Rajiv Gandhi Receiving Station, Near Sector 16, Gurgaon, Haryana project and 110KV 1-CORE 400 SPM Copper XLPE Cable & associated accessories for 110KV Capacitor bank upgrade at (Phase) 110KV/33KV Substation, Sector 16, Gurgaon, Haryana.

For downloading the Tender documents (including procedure for participation in tender) for above tender, please visit Tender section on website <https://www.tatapower.com>. Last day for opening the tender files and submission of application letter is 1500 hrs. on 10<sup>th</sup> October, 2023. Also, all future corrigendums (if any), to the above tender will be informed on tender section on website <https://www.tatapower.com> only.

### ORIENT PAPER & INDUSTRIES LIMITED

CIN: L21010K1989PLC000117  
Registered Office: Unit - VII, Plot No. 7, Broadway, Bhubaneswar - 751012 (Odisha)  
Ph: (0674) 236930  
E-mail: [cosec@opil.com](mailto:cosec@opil.com) Website: [www.orientpaperindia.com](http://www.orientpaperindia.com)

#### NOTICE OF POSTAL BALLOT

Members are hereby informed that pursuant to Section 110 of the Companies Act, 2013 with Rule 30 and Rule 2 of Companies Management and Administration Rules, 2014, as amended, Orient Paper & Industries Limited ("Company") is seeking approval from its Members for passing of Resolutions as set out in the Postal Ballot Notice dated 27<sup>th</sup> September, 2023, by way of electronic voting.

In terms of the Companies Act, 2013 read with Rules made thereunder and in accordance with the guidelines prescribed by the Ministry of Corporate Affairs (MCA) holding general meetings/conducting postal ballot process through e-voting vide general circulars issued in this connection, the Postal ballot process along with the instructions regarding e-voting has been sent to you by email on 09<sup>th</sup> October, 2023 to all the shareholders of the Company who are eligible to vote and members of Depository Participant (DP) as on Friday, 29<sup>th</sup> September, 2023 ("Cut-Off Date") received from the Depositories and whose email address is registered with the Company's Depository Participant(s). Members are required to communicate their assent or dissent through remote e-voting system only.

The Postal Ballot Notice is also available on the website of the Company at [www.orientpaperindia.com](http://www.orientpaperindia.com), on the website of Stock Exchanges i.e. BSE Limited and National Stock Exchange of India Limited at [www.bseindia.com](http://www.bseindia.com) and [www.nseindia.com](http://www.nseindia.com) respectively and on the website of NSDL at [www.evoting.nsdl.com](http://www.evoting.nsdl.com). Members whose email addresses are not registered can register the same in the following manner:

- Members holding shares in physical mode, can send KYC forms - ISR-1, ISR-2 and SH-13 please download the form from KFIN website - <https://kfin.tech.com/direct/beneficiary/default.aspx> along with request letter mentioning your folio number, to be registered along with copy of self-attested PAN, Aadhar and supporting the registered address proof (bank passbook, email and Mobile no. of the member, by post to following RTA address. In case of any queries, please contact Mr. S. Rajesh Reddy, Sr. Manager of KFIN Technologies Limited at 1800 309 4001 (Toll Free) or by email to the company at [cosec@opil.com](mailto:cosec@opil.com)
- Members holding shares in electronic mode are requested to register/update their e-mail address with their respective Depository Participant (DP) for receiving all communications from the Company electronically.

The Company has engaged the services of NSDL as the agency to provide e-voting facility. The instructions for e-voting are provided as part of this Postal Ballot Notice which the members are requested to read carefully before casting their vote. Mr. Anil Kumar Lakh, Practising Company Secretary (Membership No. FCS 4848), of M/s. A.K. Lakh & Co. Company Secretaries, Kolkata, have been appointed as the Scrutinizer to scrutinize the Postal Ballot process, in a fair and transparent manner.

The e-voting period commences at 9:00 AM (IST) on Tuesday, 10<sup>th</sup> October, 2023 and ends at 5:00 PM (IST) on Wednesday, 07<sup>th</sup> November, 2023. The e-voting module shall be disabled by the NSDL for voting thereafter. During the period, shareholders of the Company, holding shares, either in physical or in dematerialized form, as on the cut-off date of Friday, 29<sup>th</sup> September, 2023, may cast their vote electronically. Once the vote on a resolution is cast, the shareholder shall not be allowed to change it subsequently. The Scrutinizer will submit his report, after completion of scrutiny, to the Chairman or any person authorized in this behalf, on Friday, 07<sup>th</sup> November, 2023. The declared results along with the report of the scrutineer shall be forwarded to the BSE and NSE and shall be uploaded on the website of the Company [www.orientpaperindia.com](http://www.orientpaperindia.com) and on the website of NSDL at [www.evoting.nsdl.com](http://www.evoting.nsdl.com) and will be displayed at its Registered Office immediately after the declaration of the result.

In case of any queries related to e-voting, you may refer the Frequently Asked Questions ("FAQs") and e-voting user manual available at the download section of <https://www.evoting.nsdl.com> or call on 022-4886 7000 and 022-2499 7000 or send a request to Mrs. Pallavi Mishra, Senior Manager at [evoting@nsdl.com](mailto:evoting@nsdl.com)

Place: Kolkata R.P. Misra  
Date: 07 October, 2023 Company Secretary

### Mphasis Limited

Head Office: Sigma World Technology Centre, Marathahalli Outer Ring Road, Doddanahalli Village, Marathahalli, Bengaluru - 560048  
CIN: L30007KA1999PLC025294  
Tel: 91 80 6750 1000  
Website: [www.mphasis.com](http://www.mphasis.com)  
email: [investorrelations@mpphasis.com](mailto:investorrelations@mpphasis.com)

#### NOTICE

NOTICE is hereby given that the Company has received requests from the below mentioned shareholders for issue of duplicate share certificate(s) in lieu of the original ones reported lost, as per details given below:

Sl. No.	Shareholder's Name	Shareholder's Certificate Number	Distinctive Numbers (Both Issued)	No. of shares
CD00875	HAFEEZ SORAB CONTRACTOR Joni Holder PEARL HAFEEZ CONTRACTOR	52098 69173	5209701 160144717	100 200
RD01863	J K RANGALAKSHMI Joni Holder B S RAMIA RAO	60338	160227317 160228916	1,600
RD02029	B S RAMIA RAO (Deceased) Joni Holder J K RANGALAKSHMI	60347	34628675 160231616	500 2,000

Any person(s) having objections to the issue of duplicate share certificate(s) in respect of the aforesaid shares should communicate the objection to the Company or the Registrars, the address given below, with necessary proof within 15 days from the date of this Notice, failing which the Company will proceed to consider the application for issue of duplicate share certificate(s) in favour of the registered shareholder(s) and thereafter any objection(s) in this matter will not be entertained from any person(s). Further, the share certificate(s) as detailed in the table above shall stand cancelled and any person(s) dealing with the said share certificate(s) shall be deemed to be liable for its costs as costs and consequences and the Company/Registrars shall not be responsible for it in any way.

Registrars: Integrated Registry Management Services Pvt Ltd  
No.30, Ramana Residence, 4th Cross,  
Sampige Road, Malleshwara, Bengaluru - 560003  
Tel: +91-080-2346015-15-18  
Fax: +91-080-2346019

For Mphasis Limited Sd/-  
Subraman Narayan  
Date: 10 October 2023 Senior Vice President and Company Secretary

### PGIM India Asset Management Private Limited

4th Floor, C-wing, Laxmi Towers, Bandra Kuria Complex, Bandra (East), Mumbai - 400 051.  
Tel.: +91 22 6159 3000. Fax: +91 22 6159 3100  
CIN: U74900MH2008FTC187029 Toll Free No.: 1800 266 7446  
Website: [www.pgimindia.com](http://www.pgimindia.com)

#### NOTICE

Notice is hereby given that in accordance with Regulation 59A of SEBI (Mutual Funds) Regulation 1996 read with Paragraph 5.1 of SEBI Circular dated May 19, 2023, the unit holders of all the Scheme(s) of PGIM India Mutual Fund (Fund) are requested to note that the half yearly portfolio of all the Scheme(s) of the Fund for the half year ended September 30, 2023, are hosted on the website [www.pgimindia.com](http://www.pgimindia.com) and [www.amfiindia.com](http://www.amfiindia.com).

The Unit holders can submit a request for a physical or electronic copy of the statement of scheme portfolio of the Fund for the half year ended September 30, 2023, by calling on 1800 266 7446 or by sending an email to [care@pgimindia.co.in](mailto:care@pgimindia.co.in) or by writing to PGIM India Asset Management Private Limited at 4th Floor, C Wing, Laxmi Towers, Bandra Kuria Complex, Bandra (East), Mumbai - 400 051 or by sending an SMS on 5607030 (i.e. to receive a physical copy, type HYPE-SPACE <PAN> or <Folio No.> and to receive an electronic copy, type HYPE-SPACE <PAN> or <Folio No.> or <Email> and send it to 5607030).

For PGIM India Asset Management Private Limited (Investment Manager for PGIM India Mutual Fund)

Unit holders are requested to update their PAN, KYC, email address, mobile number, nominee details with AMC and are also advised to link their PAN with Aadhar Number. Further, Unit holders can view the Investor Charter available on website of the Mutual Fund as well as check for any unclaimed redemptions or Income Distribution cum Capital Withdrawal (IDCW) payments.

#### MUTUAL FUND INVESTMENTS ARE SUBJECT TO MARKET RISKS, READ ALL SCHEME RELATED DOCUMENTS CAREFULLY.

### WHITEOAK CAPITAL MUTUAL FUND

THE ART AND SCIENCE OF INVESTING

WhiteOak Capital Asset Management Limited  
(CIN: U65990MH2017PLC294178)  
Registered Office: Unit No. B4, 6th Floor, Energy, Appasahb (near the Marg, Prabhadevi), Mumbai 400 025  
Website: <https://mf.whiteoakamc.com> Tel. No.: +91(22) 69187607  
Fax No.: +91 (22) 69187643 email: [clientservice@whiteoakamc.com](mailto:clientservice@whiteoakamc.com)

#### HOSTING OF HALF-YEARLY STATEMENT OF SCHEME(S) PORTFOLIO OF WHITEOAK CAPITAL MUTUAL FUND ("WOCMF")

NOTICE is hereby given that pursuant to Regulation 59A of SEBI (Mutual Funds) Regulations, 1996 read with Para 5.1 of SEBI Master Circular on Mutual Funds dated May 19, 2023, the half-yearly statement of scheme(s) portfolio of WOCMF as on September 30, 2023, has been hosted on the website of WOCMF viz <https://mf.whiteoakamc.com> and AMFI viz [www.amfiindia.com](http://www.amfiindia.com) respectively.

Unit holders may accordingly view / download the statements from the website of WOCMF.

Unit holders can also submit a request for electronic or physical copy of the half-yearly Portfolio Statement of the scheme of WOCMF thereof through the following mode/options:

- Email: [clientservice@whiteoakamc.com](mailto:clientservice@whiteoakamc.com)
- Toll free number: 1800-3000-3060 (Monday to Friday between 9:00 am to 6:00 pm)
- Investors can submit a written request letter to any of the Investor Service Centres ("ISC") or Official Point of Acceptance ("OPA") of WOCMF. Investors can visit our website i.e. <https://mf.whiteoakamc.com> for the updated list of OPA.

Unit holders are urged to update their email ID and mobile numbers to help us serve better.

For WhiteOak Capital Asset Management Limited (formerly known as YES Asset Management (India) Limited) (Investment Manager for WhiteOak Capital Mutual Fund)

Sd/-  
Authorised Signatory

Date: Oct 09, 2023  
Place: Mumbai

Mutual Fund Investments are subject to market risks, read all scheme related documents carefully.

### NOTICE

INVESTOR SERVICE CENTRE  
DISCLOSURE OF Half Yearly Portfolio Statement of the Schemes of NJ Mutual Fund ("the fund") for the Half Year ended September 30, 2023.

Notice is hereby given to all the unit holders that in accordance with Regulation 59A of the SEBI (Mutual Funds) Regulations, 1996 read with SEBI Circular No. SEBI/HO/MD/IMD-Pub/11/FCR/2023/74 dated May 19, 2023 on "Go Green Initiative in Mutual Funds", the Half Yearly Portfolio Statement as on September 30, 2023 of the schemes of NJ Mutual Fund has been hosted on the website of the Fund viz. [www.njmutualfund.com](http://www.njmutualfund.com) and on the website of AMFI viz. [www.amfiindia.com](http://www.amfiindia.com). Unit holders may accordingly view/download the portfolio statements from the said website.

Unit holders can also submit a request for an electronic or physical copy of the Half Yearly Portfolio Statement of NJ Mutual Fund schemes through the following modes/options:

- Contact us at our Customer Care Centre at 1600500288 / 040-48763510 from 9.00 am to 7.00 pm (Monday to Saturday); or
- Email us at [customer.care@njmutualfund.com](mailto:customer.care@njmutualfund.com) from your registered e-mail id; or
- Write to us and submit a written request letter at any of the Investor Service Centres (ISC) of NJ Mutual Fund.

Unit holders can visit our website [www.njmutualfund.com](http://www.njmutualfund.com) for the updated list of ISC.

For NJ Asset Management Private Limited (Investment Manager of NJ Mutual Fund)

Rajiv Shastri  
Director and Chief Executive Officer (CIN: U2134422)

Date: October 9, 2023

For further details please contact NJ Asset Management Private Limited (CIN: U21002020PFC048599) Registered office: Stock No. 601, 3rd Floor, C Tower, Ultra (Udyograj) Sahaj Commercial Complex, Central Road No. 10, Ulhas, Suraj - 394210, Gujarat. Telephone Number - 0291 615601 Corporate Office: Unit No. 101A, 1st Floor, Himalay Business Plaza, Bandra (East), Mumbai - 400051. Telephone number: 022 6940020 / 1800 500 2880 / 040 48763510 Email: [customer.care@njmutualfund.com](mailto:customer.care@njmutualfund.com) Website: [www.njmutualfund.com](http://www.njmutualfund.com)

MUTUAL FUND INVESTMENTS ARE SUBJECT TO MARKET RISKS, READ ALL SCHEME RELATED DOCUMENTS CAREFULLY.

### Mphasis Limited

Head Office: Sigma World Technology Centre, Marathahalli Outer Ring Road, Doddanahalli Village, Marathahalli, Bengaluru - 560048  
CIN: L30007KA1999PLC025294  
Tel: 91 80 6750 1000  
Website: [www.mphasis.com](http://www.mphasis.com)  
email: [investorrelations@mpphasis.com](mailto:investorrelations@mpphasis.com)

#### NOTICE

NOTICE is hereby given that the Company has received requests from the below mentioned shareholders for issue of duplicate share certificate(s) in lieu of the original ones reported lost, as per details given below:

Sl. No.	Shareholder's Name	Shareholder's Certificate Number	Distinctive Numbers (Both Issued)	No. of shares
CD00875	HAFEEZ SORAB CONTRACTOR Joni Holder PEARL HAFEEZ CONTRACTOR	52098 69173	5209701 160144717	100 200
RD01863	J K RANGALAKSHMI Joni Holder B S RAMIA RAO	60338	160227317 160228916	1,600
RD02029	B S RAMIA RAO (Deceased) Joni Holder J K RANGALAKSHMI	60347	34628675 160231616	500 2,000

Any person(s) having objections to the issue of duplicate share certificate(s) in respect of the aforesaid shares should communicate the objection to the Company or the Registrars, the address given below, with necessary proof within 15 days from the date of this Notice, failing which the Company will proceed to consider the application for issue of duplicate share certificate(s) in favour of the registered shareholder(s) and thereafter any objection(s) in this matter will not be entertained from any person(s). Further, the share certificate(s) as detailed in the table above shall stand cancelled and any person(s) dealing with the said share certificate(s) shall be deemed to be liable for its costs as costs and consequences and the Company/Registrars shall not be responsible for it in any way.

Registrars: Integrated Registry Management Services Pvt Ltd  
No.30, Ramana Residence, 4th Cross,  
Sampige Road, Malleshwara, Bengaluru - 560003  
Tel: +91-080-2346015-15-18  
Fax: +91-080-2346019

For Mphasis Limited Sd/-  
Subraman Narayan  
Date: 10 October 2023 Senior Vice President and Company Secretary



